



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 28 | ಸಂಚಿಕೆ : 45 | ಫೆಬ್ರವರಿ 16, 2022 | ಬುಧವಾರ | ಪುಟಗಳು : 8 | ಬೆಲೆ : 2/-

**ಮಹಾಮಂಡಳವು ಆರ್‌ಐಸಿಎಂ ಸಹಯೋಗದೊಂದಿಗೆ ನಡೆಸುತ್ತಿರುವ
ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್
ಕೋರ್ಸ್(ಡಿಯುಸಿಜಿಎಂ)ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು**



ನಿಶನ್ (74.33)

ದಿ ಉಡುಪಿ ಟೌನ್ ಬ್ಯಾಂಕ್ ಲಿ.,
ಉಡುಪಿ



ಭವತ್ರಿ ಜಿ. (73.83)

ದಿ ಟೌನ್ ಕೋ-ಆಪರೇಟಿವ್
ಬ್ಯಾಂಕ್ ಲಿ., ಹೊಸಕೋಟೆ



ಮೋನಿಷಾ ಎಂ. (72.50)

ಎ.ಜಿ.ಎಸ್. ಬ್ಯಾಂಕ್ ಲಿ.,
ಬೆಂಗಳೂರು.



ಸುಷ್ಮಾ ಪಿ. (72.17)

ದಿ ನ್ಯಾಷನಲ್ ಕೋ-ಆಪ್ ಬ್ಯಾಂಕ್
ಲಿ., ಬೆಂಗಳೂರು.

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ನೀಡುತ್ತಿರುವ “ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್” ಕೋರ್ಸ್‌ನ 6ನೇ ಬ್ಯಾಚ್‌ನ ಪರೀಕ್ಷಾ ಫಲಿತಾಂಶವು ದಿನಾಂಕ : 08.02.2022ರಂದು ಪ್ರಕಟಗೊಂಡಿದೆ. ಈ ಡಿಯುಸಿಜಿಎಂ ಕೋರ್ಸ್‌ನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ 4 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ಪ್ರಥಮ ಶ್ರೇಣಿಯಲ್ಲಿ 102 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ದ್ವಿತೀಯ ಶ್ರೇಣಿಯಲ್ಲಿ 166 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ತೃತೀಯ ಶ್ರೇಣಿಯಲ್ಲಿ 15 ಅಭ್ಯರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಇವರೆಲ್ಲರನ್ನೂ ಮಹಾಮಂಡಳದ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಅಭಿನಂದಿಸಿದ್ದಾರೆ.

ಚೇತರಿಕೆಗೆ ಬೆಂಬಲ ಅಬಾಧಿತ

ರೆಸರ್ವ್ ದರದಲ್ಲಿ ಯಥಾಸ್ಥಿತಿ : ಆಶ್ಚರ್ಯ ಮೂಡಿಸಿದ ರಿಸರ್ವ್ ಬ್ಯಾಂಕ್ ನಡೆ

ನವದೆಹಲಿ : ಅರ್ಥ ವ್ಯವಸ್ಥೆಯಲ್ಲಿ ವಿಸ್ತೃತ ನೆಲೆಗಟ್ಟಿನ ಹಾಗೂ ದೀರ್ಘಕಾಲ ಉಳಿದುಕೊಳ್ಳುವ ಚೇತರಿಕೆಗೆ ಬೆಂಬಲ ಮುಂದುವರಿಸುವ ತೀರ್ಮಾನ ಕೈಗೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ರೆಸರ್ವ್ ದರಗಳಲ್ಲಿ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಇದರಿಂದಾಗಿ ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರದಲ್ಲಿ ಸದ್ಯಕ್ಕೆ ಬದಲಾವಣೆಗಳು ಆಗುವ ಸಾಧ್ಯತೆ ಇಲ್ಲ.

ಆರ್‌ಬಿಐ ಕೈಗೊಂಡ ತೀರ್ಮಾನದ ಕಾರಣದಿಂದಾಗಿ ಬ್ಯಾಂಕ್, ಗೃಹ ನಿರ್ಮಾಣಕ್ಕೆ ಸಾಲ ನೀಡುವ ಕಂಪನಿಗಳು ಹಾಗೂ ಆಟೋಮೊಬೈಲ್ ಕಂಪನಿಗಳ ಷೇರುಗಳು ಹೆಚ್ಚಿನ ಬೇಡಿಕೆ ಗಿಟ್ಟಿಸಿಕೊಂಡವು. ಆದರೆ, ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದ ಭಾಗವಾಗಿ ಘೋಷಿಸಿದ್ದ ತುರ್ತು ಬೆಂಬಲದ ಕ್ರಮಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಆರ್‌ಬಿಐ ಯಾವುದೇ ಮಾತು ಆಡದಿರುವುದರ ಕುರಿತು ಅರ್ಥಶಾಸ್ತ್ರಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ರೆಸರ್ವ್ ದರವನ್ನು ಶೇ.4ರಲ್ಲಿ ಉಳಿಸಿಕೊಳ್ಳಲು, ಹೊಂದಾಣಿಕೆಯ ಹಣಕಾಸು ನಿಲುವನ್ನು ಮುಂದುವರಿಸಲು ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸದಸ್ಯರು ಒಕ್ಕೂಡಲಿನಿಂದ ತೀರ್ಮಾನಿಸಿದ್ದಾರೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್



ಅವರು ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. “ರೆಸರ್ವ್ ದರದಲ್ಲಿ ಬದಲಾವಣೆ ಇಲ್ಲ ಎನ್ನುವುದು ಗೃಹಸಾಲ ಪಡೆಯುವವರಿಗೆ ಒಳ್ಳೆಯ ಸುದ್ದಿ”



ಅತೀಯ ಸಹಕಾರಿಗಳೇ...



ಕಿಡಿಗೇಡಿಗಳು ಸಮಾಜದ ಶಾಂತಿ ಕದಡಲು ಪ್ರಯತ್ನಿಸಿದರೆ ಪ್ರಜ್ಞಾವಂತರು ಪ್ರತಿಭಟಿಸಬೇಕು, ಖಂಡಿಸಬೇಕು

ಓದಿ ಬ್ರಾಹ್ಮಣನಾಗು, ಕಾದು ಕೃತ್ರಿಯನಾಗು, ಶೂದ್ರ ವೈಶ್ಯನೇ ಆಗು, ದುಡಿದು ಗಳಿಸಿ

ವಿನಾದರೂ ಆಗು, ಮೊದಲು ಮಾನವನಾಗು ಹಿಂದು ಮುಸ್ಲಿಮನಾಗು,

ಬೌದ್ಧ ಕ್ರೈಸ್ತನೇ ಆಗು, ವಿನಾದರೂ ಆಗು, ಮೊದಲು ಮಾನವನಾಗು

ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ನಮ್ಮ ರಾಜ್ಯದ ಕರಾವಳಿ ಭಾಗದ ಶಾಲೆಗಳಲ್ಲಿ ಸುರುವಾದ ಕೋಮು ಘರ್ಷಣೆಗಳು ಎಲ್ಲೆಡೆ ಹಬ್ಬಿ ಗಾಬರಿ ಉಂಟುಮಾಡುತ್ತಿದೆ. ಕ್ಷುಲ್ಲಕ ಲಾಭಕ್ಕಾಗಿ ಕೋಮು ಸಾಮರಸ್ಯ ಕದಡುವುದು ಯಾವ ರೀತಿಯ ನಡವಳಿಕೆ ಎನ್ನುವುದು ತಿಳಿಯುತ್ತಿಲ್ಲ. ಹಿಂದೆ ದೊಡ್ಡವರ ನಡುವೆ ಕೋಮು ಗಲಭೆಗಳು ನಡೆಯುತ್ತಿದ್ದವು. ಈಗ ಅಮಾಯಕ ವಿದ್ಯಾರ್ಥಿಗಳನ್ನು ಇದಕ್ಕೆ ಎತ್ತಿ ಕಟ್ಟಲಾಗುತ್ತಿದೆ. ಎಳೆಯ ಮನಸ್ಸುಗಳ ನಡುವೆ ಕೋಮು ಬೀಜ ಬಿತ್ತಿದರೆ, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಉತ್ತಮ ಲಾಭ ಪಡೆಯಬಹುದೆನ್ನುವ ಉನ್ನಾರ ಇದರ ಹಿಂದಿರುವಂತಿದೆ.

ಒಂದು ಕಾಲದಲ್ಲಿ ಉನ್ನತ ಶಿಕ್ಷಣಕ್ಕೆ, ವಿಜ್ಞಾನ-ತಂತ್ರಜ್ಞಾನಕ್ಕೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ನೂತನ ಆವಿಷ್ಕಾರಗಳಿಗೆ ವಿಶ್ವದಾದ್ಯಂತ ಹೆಸರಾಗಿದ್ದ ರಾಜ್ಯವಿಗ ಅರ್ಥವಿಲ್ಲದ ಕ್ಷುಲ್ಲಕ ಕೋಮು ವಿಚಾರಕ್ಕೆ ಹೆಸರಾಗುತ್ತಿದೆ.

ಉತ್ತರದ ರಾಜ್ಯಗಳಲ್ಲಿ ನಡೆಯುತ್ತಿದ್ದ ಕೋಮು ಗಲಭೆಗಳು ಈಗ ನಮ್ಮ ರಾಜ್ಯದಲ್ಲೇ ನಡೆಯತೊಡಗಿದೆ. ಅದನ್ನು ನಿತಂತ್ರಿಸಬೇಕಿದ್ದ ಆಡಳಿತಗಾರರೇ ಕುಮ್ಮಕ್ಕಿನ ಮಾತುಗಳನ್ನು ಆಡುತ್ತಿದ್ದಾರೆ ಇದಕ್ಕೇನು ಹೇಳುವುದು. ಈ ಎಲ್ಲ ಬೆಳವಣಿಗೆಗಳಿಂದ ಅಮಾಯಕ ಶಾಲಾ ಮಕ್ಕಳು, ಅವರ ಕುಟುಂಬದವರು, ಜನಸಾಮಾನ್ಯರು ಆತಂಕದಲ್ಲಿ ಬದುಕು ನೂಕಬೇಕಾದ ಪರಿಸ್ಥಿತಿ ಉಂಟಾಗಿದೆ. ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎನ್ನುವ ಭಯ, ಆತಂಕ ಮಾತ್ರವಲ್ಲ, ಈ ಮತಿಯ ದ್ವೇಷಕ್ಕೆ ಮುಂದಿನ ಬಲಿ ಯಾರು, ಅದರ ಪರಿಣಾಮ ಏನಾಗುತ್ತದೆಯೋ ಎನ್ನುವ ಭಯದಲ್ಲೇ ಅವರು ದಿನ ಕಳೆಯುತ್ತಿದ್ದಾರೆ.

ಹಿಂದೆ ವಿದ್ಯಾರ್ಥಿಗಳು, ದೇಶದ ಸ್ವಾತಂತ್ರ್ಯಕ್ಕಾಗಿ, ಸಾಮಾಜಿಕ ಸಮಾನತೆಗಾಗಿ, ಶೈಕ್ಷಣಿಕ ಸೌಲಭ್ಯಕ್ಕಾಗಿ, ಬೆಲೆ ಏರಿಕೆಯ ವಿಷಯಕ್ಕಾಗಿ ಬೀದಿಗಳಿಗಿಳಿಯುತ್ತಿದ್ದರು. ಈಗ ಕ್ಷುಲ್ಲಕ ವಿಷಯಕ್ಕಾಗಿ ಬೀದಿಗಳಿಗಿಳಿದುರುವುದು ದೇಶ ಪ್ರಗತಿ, ಅಭಿವೃದ್ಧಿಯತ್ತ ಸಾಗುವುದನ್ನು ಮರೆತು, ರಿವರ್ಸ್ ಗೇರಿನಲ್ಲಿ ಹೆಚ್ಚು ವೇಗವಾಗಿ ಚಲಿಸುತ್ತಿರುವಂತೆ ನನಗೆ ಕಂಡು ಬರುತ್ತಿದೆ.

ವ್ಯಕ್ತಿಯೊಬ್ಬ ಯಾವುದೇ ಜಾತಿ-ಧರ್ಮಕ್ಕೆ ಸೇರಿದ್ದರೂ ಮಾನವೀಯತೆಯೇ ಮುಖ್ಯವಾಗುತ್ತದೆ. ಮತೀನ ಕಿಡಿಗೇಡಿಗಳು ಮನಬಂದಂತೆ ನಡೆದುಕೊಂಡರೆ, ಸಮಾಜದ ಶಾಂತಿ ಕದಡಲು ಪ್ರಯತ್ನಿಸಿದರೆ ಪ್ರಜ್ಞಾವಂತರು ಪ್ರತಿಭಟಿಸಬೇಕು, ಖಂಡಿಸಬೇಕು. ಆಗ ಖಂಡಿತ ಈ ಘರ್ಷಣೆಗಳು ಕೊನೆಗಾಣಲು ಸಾಧ್ಯವಾಗುತ್ತದೆ.

ಕೋಮು ಗಲಭೆ ಎನ್ನುವುದು ಕಾಡಿಗೆ ಹತ್ತಿದ ಬೆಂಕಿಯಂತೆ; ಒಮ್ಮೆ ಹೊತ್ತಿಕೊಂಡರೆ ಅದನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ. ಅದು ಎಲ್ಲರನ್ನು ಸುಡುತ್ತದೆ ಎನ್ನುವ ಅರಿವಿರಲಿ. ಇಂಥಹ ಹೊತ್ತಿನಲ್ಲಿ ಗಾಂಧೀಜಿಯವರು ಪ್ರತಿಪಾದಿಸಿದ ಸಾಮರಸ್ಯ, ಸಹಬಾಳ್ವೆ ಮೌಲ್ಯಗಳನ್ನು ನೆನೆಯೋಣ.

ಈ ಅಂಕಣದ ಮೊದಲು ಪ್ರಾರಂಭದಲ್ಲಿರುವ ಕವನದಲ್ಲಿ, ನಮ್ಮೆಲ್ಲರ ಮೆಚ್ಚಿನ ಕವಿ ಸಿದ್ದಯ್ಯ ಪುರಾಣಿಕ ಅವರು ಹೇಳಿರುವಂತೆ ಮೊದಲು ಮಾನವರಾಗೋಣ.

► ಎಚ್.ಕೆ. ಪಾಟೀಲ
ಅಧ್ಯಕ್ಷರು

... 1ನೇ ಪುಟದಿಂದ

ಸುದ್ದಿ. ಗೃಹಸಾಲವು ಕಡಿಮೆ ಬಡ್ಡಿ ದರಕ್ಕೆ ಸಿಗುವ ಈಗಿನ ಸ್ಥಿತಿಯು ಮುಂದುವರಿಯಲಿದೆ ಎಂಬುದು ಸ್ವಾಗತಾರ್ಹ ಎಂದು ಅನಾರಾಕ್ ಸಮೂಹದ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ. ರಿವರ್ಸ್ ರೆಪೋ ದರವನ್ನು ಕೂಡ ಈಗಿರುವ ಮಟ್ಟದಲ್ಲಿಯೇ (ಶೇ.3.35ರಷ್ಟು) ಉಳಿಸಿಕೊಳ್ಳಲು ಆರ್‌ಬಿಐ ನಿರ್ಧರಿಸಿದೆ.

ಆದರೆ, ಅರ್ಥ ವ್ಯವಸ್ಥೆಯಲ್ಲಿನ ಹೆಚ್ಚುವರಿ ನಗದಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಆರ್‌ಬಿಐ ರಿವರ್ಸ್ ರೆಪೋ ದರವನ್ನು ತುಸು ಹೆಚ್ಚಿಸಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದರು. 'ಮಾರುಕಟ್ಟೆಯಲ್ಲಿ ಖಾಸಗಿ ವಲಯದಿಂದ ಬರುವ ಬೇಡಿಕೆಗಳು ಇನ್ನಷ್ಟು ದೀರ್ಘವಾಗಬೇಕು ಎಂಬ ಕಾರಣಕ್ಕೆ ಬಡ್ಡಿ ದರಗಳನ್ನು ಕಡಿಮೆ ಮಟ್ಟದಲ್ಲಿ ಇರಿಸಿಕೊಳ್ಳುವ ತೀರ್ಮಾನ ಮಾಡಲಾಗಿದೆ' ಎಂದು ಐಸಿಐಸಿಐ ಸೆಕ್ಯುರಿಟೀಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಸನ್ನ ಜಿತ್‌ಕೆ. ಬಸು ಹೇಳಿದ್ದಾರೆ.

ಆರ್ಥಿಕ ಚೇತರಿಕೆಯ ವೇಗವು ಕೋವಿಡ್‌ನ ಮೂರನೆಯ ಅಲೆಯ ಕಾರಣದಿಂದಾಗಿ ತುಸು ಕಡಿಮೆ ಆಗಿರುವ ಸೂಚನೆಗಳು ಇವೆ. ವ್ಯಕ್ತಿಗಳ ನಡುವೆ ಹೆಚ್ಚು ಒಡನಾಟವನ್ನು ಬಯಸುವ ವಲಯಗಳಲ್ಲಿ ಬೇಡಿಕೆ ಹೆಚ್ಚಳ ಆಗಿಲ್ಲ ಎಂದು ದಾಸ್ ಅವರು ಹೇಳಿದರು. ಆರೋಗ್ಯಸೇವಾ ವಲಯ ಹಾಗೂ ವ್ಯಕ್ತಿಗಳ ನಡುವೆ ಹೆಚ್ಚಿನ ಒಡನಾಟದ ಅಗತ್ಯವಿರುವ ವಲಯಗಳಿಗೆ ಸಾಲದ ನೆರವನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.

ಮಾರುಕಟ್ಟೆಯಲ್ಲಿ ಖಾಸಗಿ ವಲಯದಿಂದ ಬರುವ ಬೇಡಿಕೆಯು ಕೋವಿಡ್ ಪೂರ್ವದ ಮಟ್ಟಕ್ಕಿಂತಲೂ ಕಡಿಮೆ ಇದೆ ಎಂದು ದಾಸ್ ಹೇಳಿದರು. ಅಲ್ಲದೆ, ಮುಂದಿನ ಹಣಕಾಸು ವರ್ಷಕ್ಕೆ (2022-23) ಅರ್ಥ ವ್ಯವಸ್ಥೆಯ ಬೆಳವಣಿಗೆ ದರ ಶೇಕಡ 7.8ರಷ್ಟು ಇರಲಿದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯು ಶೇ 9.8ರಷ್ಟು ಇರಲಿದೆ ಎಂದು ದಾಸ್ ಅಂದಾಜಿಸಿದರು.

ಇ-ರುಪಿ ಪ್ರಿಪೇಯ್ಡ್ ಡಿಜಿಟಲ್ ಪೋಚರ್‌ಗಳ ಮೂಲಕ ರೂ. 1 ಲಕ್ಷದವರೆಗೆ ವಹಿವಾಟು ನಡೆಸಬಹುದು ಎಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯು ಹೇಳಿದೆ. ಇದುವರೆಗೆ ರೂ. 10 ಸಾವಿರದವರೆಗೆ ವಹಿವಾಟಿಗೆ ಅವಕಾಶ ಇತ್ತು.

ರೂಪಾಯಿ ಮೌಲ್ಯ ಇಳಿಕೆ : ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಇಳಿಕೆ ಆಗಿದ್ದು ಒಂದು ಡಾಲರ್‌ಗೆ ರೂ. 74.94ರಂತೆ ವಿನಿಮಯಗೊಂಡಿದೆ. ಮೂರು ವಹಿವಾಟು ಅವಧಿಗಳಲ್ಲಿ ರೂಪಾಯಿ ಮೌಲ್ಯವು 25 ಪೈಸೆಗಳಷ್ಟು ಇಳಿಕೆ ಕಂಡಿದೆ.

ಡಿಜಿಟಲ್ ರೂಪಾಯಿ : ರಾಜನ್ ಎಚ್ಚರಿಕೆ; ಗವರ್ನರ್ ಶಕ್ತಿಶಾಲಿ ದಾಸ್ ಕಳವಳ

ಬ್ಲಾಕ್‌ಚೈನ್ ತಂತ್ರಜ್ಞಾನದ ಅಡಿಯಲ್ಲಿ ಕೆಲಸ ಮಾಡುವ ಡಿಜಿಟಲ್ ರೂಪಾಯಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊರತರಲು ಮುಂದಾಗಿರುವುದಕ್ಕೆ ಕೆಲವು ಆಕ್ಷೇಪಗಳು ವ್ಯಕ್ತವಾಗಿವೆ. ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಈ ವಿಚಾರ ಚರ್ಚೆಗೆ ಬಂದ ಆರಂಭದಲ್ಲೇ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ತನ್ನದೇ ಸ್ವಂತ ಡಿಜಿಟಲ್ ರೂಪಾಯಿಯನ್ನು ಹೊರತರುವ ಮುನ್ನ ಆರ್‌ಬಿಐ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದ್ದರು. ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಸರಿಯಾಗಿ ವಿನ್ಯಾಸ ಮಾಡದಿದ್ದರೆ, ಅದರ ಸಂಪೂರ್ಣ ದತ್ತಾಂಶಗಳು ಪರರ ಕೈಸೇರುವ ಅಪಾಯವಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರವೇ ಇದನ್ನು ಜಾರಿ ಮಾಡುವುದರಿಂದ ಸಾಕಷ್ಟು ಸೇವೆಗಳಲ್ಲಿ ವ್ಯತ್ಯಯವಾಗುವ ಸಂಭವವಿರುತ್ತದೆ. ಗ್ರಾಹಕರಿಗೆ ಒದಗಿಸುವ ಸೇವೆ ಎಷ್ಟರ ಮಟ್ಟಿಗೆ ಲಭ್ಯವಾಗುತ್ತದೆ ಎಂಬ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.

ಈ ಅಪಾಯಗಳ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಶಾಲಿ ದಾಸ್ ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ರೂಪಾಯಿ ಜಾರಿಗೊಳಿಸುವ ಮುನ್ನ ಖಾಸಗಿ ರಂಗವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ರಾಜನ್ ಸಲಹೆ ನೀಡಿದ್ದಾರೆ. ಸರ್ಕಾರ ಜಾರಿಗೊಳಿಸುವುದಕ್ಕಿಂತಲೂ ಹೆಚ್ಚು ಹೊಸತನದಿಂದ ಕೂಡಿದ ಚಿಂತನೆಗಳನ್ನು ಖಾಸಗಿ ರಂಗದವರು ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಎಲ್ಲ ದಿಕ್ಕುಗಳಲ್ಲೂ ಆಲೋಚಿಸಿ ಚಟುವಟಿಕೆಗಳನ್ನು ಆರಂಭಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಡಿಜಿಟಲ್ ರೂಪದ ಕರೆನ್ಸಿಯನ್ನು ಜಾರಿ ಮಾಡುವ ದೇಶಗಳಲ್ಲಿರುವ ಸರ್ಕಾರಗಳ ಸ್ವರೂಪದ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ. ಚೀನಾದಂತಹ ದೇಶಗಳು ಇದನ್ನು ಅಕ್ರಮ ಬಿಟ್‌ಕಾಯಿನ್‌ಮೈನಿಂಗ್‌ಮತ್ತು ವಹಿವಾಟಿಗೆ ಬಳಸಿಕೊಂಡಿವೆ. ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಚೀನಾದ ಮಾದರಿಯನ್ನು ಅನುಸರಿಸಲು ಹೇಗೆ ಸಾಧ್ಯ ಎಂದು ಅವರು ಕೇಳಿದ್ದಾರೆ. ಕ್ರಿಪ್ಟೋ ಕರೆನ್ಸಿಗಳ ಹಿಂದೆ ಜಗತ್ತು ಓಡುತ್ತಿರುವುದನ್ನು ವಿಶ್ಲೇಷಿಸಿರುವ ಅವರು, ಒಂದೆರಡನ್ನು ಬಿಟ್ಟು, ಈ ಸ್ವರೂಪದ ಎಲ್ಲ ಕರೆನ್ಸಿಗಳು ಸದ್ಯದಲ್ಲೇ ಅಂತ್ಯ ಕಾಣಲಿವೆ ಎಂದಿದ್ದಾರೆ. ಚಿಟ್‌ಫಂಡ್‌ಗಳು ತಂದೊಡ್ಡಿದ ಸಮಸ್ಯೆಯನ್ನು ಇವು ಪುನರಾವರ್ತಿಸಲಿವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಸೈಬರ್ ಭದ್ರತೆ, ವಂಚನೆ ಆತಂಕ : ಆರ್‌ಬಿಐ ಗವರ್ನರ್

ಸರ್ಕಾರ ಹೊರತರಲಿರುವ ಡಿಜಿಟಲ್ ರೂಪಾಯಿ ಎಂಬ ಹೊಸ ವ್ಯವಸ್ಥೆಗೆ ಸೈಬರ್ ಭದ್ರತೆ ಹಾಗೂ ವಂಚನೆಗಳು ದೊಡ್ಡ ಸವಾಲುಗಳು ಎಂದು ಆರ್‌ಬಿಐ ಗವರ್ನರ್ ಶಕ್ತಿಶಾಲಿ ದಾಸ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅತ್ಯಂತ ಜಾಗರೂಕವಾಗಿ ಹೆಜ್ಜೆ ಇರಿಸಲಾಗುವುದು. ಇದರಲ್ಲಿ ಯಾವುದೇ ತರಾತುರಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ನಕಲಿ ನೋಟುಗಳ ಹಾವಳಿ ಇತ್ತು. ಆರ್‌ಬಿಐನ ಅಧಿಕೃತ ನೋಟುಗಳನ್ನು ನಕಲಿ ಮಾಡಲಾಗುತ್ತಿತ್ತು. ಸಿಬಿಡಿಸಿಯಲ್ಲೂ



ಅಂತಹ ಯತ್ನಗಳು ನಡೆಯುವ ಬಗ್ಗೆ ಎಚ್ಚರ ವಹಿಸಲಾಗಿದ್ದು, ಅಗತ್ಯ ಸೈಬರ್ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸಂಕೀರ್ಣ ವಿಚಾರವಾಗಿರುವ ಕಾರಣ, ಇದರ ಜಾರಿಗೆ ಕಾಲಮಿತಿ ನಿಗದಿಪಡಿಸಲಾಗದು ಎಂದು ಅವರು ಈ ಹಿಂದೆ ಹೇಳಿದ್ದರು. ಮೂಲಗಳ ಪ್ರಕಾರ, ಮುಂದಿನ 2023ರ ಹೊತ್ತಿಗೆ ಇದು ಜಾರಿಗೊಳ್ಳಬಹುದು.

‘ಟ್ಯುಲಿಪ್ ಮೇನಿಯಾ’ ಉಲ್ಲೇಖ : ಖಾಸಗಿ ಕ್ರಿಪ್ಟೋ ಕರೆನ್ಸಿಗಳಿಂದ ಆರ್ಥಿಕ ಭದ್ರತೆಗೆ ಅಪಾಯವಿದೆ ಎಂದೂ ದಾಸ್ ಹೇಳಿದ್ದಾರೆ. ಇವುಗಳಲ್ಲಿ ಹೂಡಿಕೆ ಮಾಡಬೇಕಾದಲ್ಲಿ ಎಚ್ಚರಿಕೆ ವಹಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಹಾಲೆಂಡ್‌ನಲ್ಲಿ ನಡೆದ ‘ಟ್ಯುಲಿಪ್ ಮೇನಿಯಾ’ವನ್ನು ಅವರು ಉಲ್ಲೇಖಿಸಿದ್ದಾರೆ.

17ನೇ ಶತಮಾನದಲ್ಲಿ ಹಾಲೆಂಡ್‌ನಲ್ಲಿ ಟ್ಯುಲಿಪ್ ಗಡ್ಡೆಯ ಬೆಲೆ ಇದ್ದಕ್ಕಿದ್ದಂತೆ ಸಾರ್ವಕಾಲಿಕ ಮಟ್ಟಕ್ಕೆ ಹೆಚ್ಚಾಯಿತು. ಈ ಏರಿಕೆಯು ಆ ವಸ್ತುವಿನ ಮೌಲ್ಯ ಅಧರಿಸಿ ಆಗಿದ್ದಲ್ಲ. ಆದರೆ ಮಾರಾಟಗಾರರು ಊಹಾಪೋಹ ಹಬ್ಬಿಸಿ ಮಾರಾಟವನ್ನು ಹೆಚ್ಚಿಸುವ ಯತ್ನ ಮಾಡಿದ್ದರು. ಆದರೆ ಇದು ಸಾರ್ವಕಾಲಿಕ ಪತನವನ್ನೂ ದಾಖಲಿಸಿತ್ತು.

ಹಣಕಾಸು ಮಾರುಕಟ್ಟೆಯಲ್ಲಿ ದಿಢೀರ್ ಏರಿ, ದಿಢೀರ್ ಇಳಿಯುವ ವಿದ್ಯಮಾನಗಳನ್ನು ಟ್ಯುಲಿಪ್ ಮೇನಿಯಾ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಇಂತಹ ಕರೆನ್ಸಿ ವ್ಯವಸ್ಥೆಯನ್ನು ಜಾರಿಗೊಳಿಸುವ ಮುನ್ನ ವಿಶ್ವದ ಇತರ ಭಾಗಗಳಲ್ಲಿ ಜಾರಿಯಲ್ಲಿರುವ ಅಥವಾ ಜಾರಿಗೆ ತರಲು ಮುಂದಾಗಿರುವ ಡಿಜಿಟಲ್ ಕರೆನ್ಸಿಗಳ ಸ್ವರೂಪವನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ಆರ್‌ಬಿಐ ತಿಳಿಸಿತ್ತು.

ಅತ್ಯಂತ ಸಂಕೀರ್ಣ ವ್ಯವಸ್ಥೆಯ ಜಾರಿಯಲ್ಲಿ ಹಲವು ಅಡಚಣೆಗಳಿದ್ದು, ಜಾರಿ ವಿಳಂಬವಾಗುವ ಸಾಧ್ಯತೆಯಿದೆ ಎಂದೂ ಮಾಹಿತಿ ನೀಡಿತ್ತು.

ಆಧಾರ : ಪಿಐಬಿ ಪತ್ರಿಕಾ ಪ್ರಕಟಣೆಗಳು, ಪಿಟಿಐ, ಎಎಫ್‌ಪಿ

ಗದಗ ಮರ್ಚೆಂಟ್ ಅರ್ಬನ್ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದೆ

ಗದಗ : ಹಿರಿಯರು ಬಹಳ ಮುಂದಾಲೋಚನೆಯಿಂದ ಬ್ಯಾಂಕ್ ಸ್ಥಾಪಿಸಿದ್ದು, ಈ ಬ್ಯಾಂಕ್ 67 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ಕೊಡುತ್ತಿದೆ' ಎಂದು ತೋಂಟದಾಯ್ ಮಠದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು. ದಿ ಮರ್ಚೆಂಟ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವಾಣಿಜ್ಯ ಭವನಕ್ಕೆ ಸ್ಥಳಾಂತರಿಸುವ ಸಮಾರಂಭದ ಸಾನಿಡ್ಕ ವಹಿಸಿ ಅವರು ಮಾತನಾಡಿದರು.

ಠೇವಣಿಗೆ ಉತ್ತಮ ಬಡ್ಡಿ, ಮನೆ ಕಟ್ಟಿಸಲು ಹಾಗೂ ವಾಹನ ಸಾಲಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೊಟ್ಟು ವಾಣಿಜ್ಯೋದ್ಯಮದ ಅಭಿವೃದ್ಧಿಗೆ ಬ್ಯಾಂಕು ಸಹಕರಿಸುತ್ತಿದೆ.

ಮುಂದಿನ ದಿನಗಳಲ್ಲಿ ಬ್ಯಾಂಕ್ ಸ್ವಂತ ಕಟ್ಟಡ ಹೊಂದಲಿ, ಜತೆಗೆ ಅನೇಕ ಶಾಖೆಗಳನ್ನು ತೆರೆಯುವಂತಾಗಲಿ' ಎಂದು ಹೇಳಿದರು.

ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಮನಗೌಡ ಬಿ. ದಾನಪ್ಪಗೌಡ ಮಾತನಾಡಿ, 'ನಮ್ಮ ಸಂಸ್ಥೆ ಬ್ಯಾಂಕ್ ಅಭಿವೃದ್ಧಿಗೆ ಅಗತ್ಯವಿರುವ ಸಹಕಾರ ಕೊಡಲಿದೆ' ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ಜಿ. ಪಲ್ಲೇದ ಮಾತನಾಡಿ, ಸೇವೆಯಲ್ಲಿ ಸಹಕಾರಿ ಬ್ಯಾಂಕ್‌ಗಳು ವಾಣಿಜ್ಯ ಬ್ಯಾಂಕ್‌ಗಳಿಗಿಂತ ಮುಂಚೂಣಿಯಲ್ಲಿದ್ದು, ನಮ್ಮ ಬ್ಯಾಂಕ್‌ನ ನಿರ್ದೇಶಕ ಮಂಡಳಿ ಸಾಲ ವಿತರಣೆಯಲ್ಲಿ ಅತ್ಯಂತ ಜಾಗರೂಕತೆ ವಹಿಸಿದೆ' ಎಂದು ತಿಳಿಸಿದರು.

ಬ್ಯಾಂಕ್ ಅಧ್ಯಕ್ಷ ಕೆ.ಎಸ್. ಚಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಬ್ಯಾಂಕ್ ಅತಿ ಶೀಘ್ರದಲ್ಲಿ ಎಟಿಎಂ ವ್ಯವಸ್ಥೆ ಹೊಂದಲಿದೆ ಎಂದು ತಿಳಿಸಿದರು. ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಆನಂದ ಎಲ್. ಹೋತ್ಕಿ, ಕಾರ್ಯದರ್ಶಿ ಹರೀಶಕುಮಾರ ಎಸ್. ಶಹಾ ಹಾಗೂ ಎಂಜಿನಿಯರ್ ಜಯರಾಜ ಮುಳಗುಂದ, ಬ್ಯಾಂಕ್‌ನ ಹಿರಿಯ ಸದಸ್ಯ ದಾನಯ್ಯ ಗಣಾಚಾರಿ, ವಕೀಲರಾದ ಎಸ್.ಎಸ್.ಹಿರೇಮಠ, ಸಿಎ ರಾಘವೇಂದ್ರ ಆರ್.ಜೋಶಿ, ರಾಜಯ್ಯ ನಾಲತ್ವಾಡಮಠ ಅವರನ್ನು ಸನ್ಮಾನಿಸಲಾಯಿತು. ವೀರಯ್ಯ ಹೊಸಮಠ ಪ್ರಾರ್ಥಿಸಿದರು. ಸಿಎ ಕೆ.ಎಸ್. ಚಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಚಂದ್ರು ಬಾಳಹಳ್ಳಿಮಠ ನಿರೂಪಿಸಿದರು. ವ್ಯವಸ್ಥಾಪಕರಾದ ಶೈಲಜಾ ಎನ್. ಹೊಸಂಗಡಿ ವಂದಿಸಿದರು. ಬ್ಯಾಂಕಿನ ನಿರ್ದೇಶಕ ಮಂಡಳಿಯ ಸದಸ್ಯರಾದ ಎಸ್.ಜಿ. ಅರಮನಿ, ಎಸ್.ಎಸ್. ಪಟ್ಟಣಶೆಟ್ಟಿ, ಎಸ್.ಆರ್.ಭೂಸನೂರಮಠ, ಎಂ.ಎಸ್. ಕೆಂಪಗೌಡರ, ಎಲ್.ಬಿ. ತೋಟದ, ಐ.ವಿ. ಮೇಟಿ, ಎಸ್.ಎಸ್. ಹಲವಾಗಲಿ, ಎಂ.ಬಿ. ಶೆಲವಡಿ, ಎಸ್.ಬಿ. ದೇಸಾಯಿ, ಎ.ಎಸ್. ಹಂಜಗಿ, ಸಿಎ ಎನ್.ಬಿ.ಮೂರಶಿಳ್ಳಿ ಇದ್ದರು.



ಡಿಜಿಟಲ್ ವೇದಿಕೆ ಮೂಲಕ ಸಾಲ : ಆರ್‌ಬಿಐ ನಿಯಮಾವಳಿ ಶೀಘ್ರ



ಮುಂಬೈ : ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ ಪ್ರಕಟಿಸಲಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ತಿಳಿಸಿದರು.

ಆನ್‌ಲೈನ್ ವೇದಿಕೆಗಳು, ಸ್ಟಾರ್ಟ್‌ಫೋನ್ ಆಪ್‌ಗಳು ಸೇರಿದಂತೆ ಡಿಜಿಟಲ್

ವೇದಿಕೆಗಳ ಮೂಲಕ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ರಚಿಸಿದ್ದ ಕಾರ್ಯಕಾರಿ ಸಮಿತಿಯು 2021ರ ನವೆಂಬರ್‌ನಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.

ಈ ಶಿಫಾರಸುಗಳ ಬಗ್ಗೆ ಸಾರ್ವಜನಿಕರು ಅಭಿಪ್ರಾಯ ತಿಳಿಸಬೇಕು ಎಂದು ಆರ್‌ಬಿಐ ಕೋರಿತ್ತು. 'ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸ್ವೀಕರಿಸಲಾಗಿದ್ದು, ಅವನ್ನು ಆಧರಿಸಿ ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸುತ್ತೇವೆ. ಆ ಕೆಲಸ ಪ್ರಗತಿಯಲ್ಲಿ ಇದೆ. ನಿಯಮಗಳು ಶೀಘ್ರದಲ್ಲಿಯೇ ಬರಲಿವೆ' ಎಂದು ರಾವ್ ಅವರು ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಡಿಜಿಟಲ್ ವೇದಿಕೆಗಳ ಮೂಲಕ ಸಾಲ ವಿತರಣೆ ಮಾಡುವ 600 ಅಕ್ರಮ ಆಪ್‌ಗಳು ದೇಶದಲ್ಲಿ ಇವೆ. ಇವು 81 ಬೇರೆ ಬೇರೆ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿವೆ ಎಂದು ಆರ್‌ಬಿಐ ರಚಿಸಿದ್ದ ಕಾರ್ಯಕಾರಿ ಸಮಿತಿ ಹೇಳಿತ್ತು. ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಟಾರ್ಟ್‌ಫೋನ್ ಬಳಕೆ ಮಾಡುವವರಿಗೆ ದೇಶದಲ್ಲಿ ಇಂತಹ ಒಟ್ಟು 1,100 ಆಪ್‌ಗಳು ಲಭ್ಯವಿವೆ ಎಂಬ ಮಾತು ಸಮಿತಿಯ ವರದಿಯಲ್ಲಿ ಇದೆ.

ಬ್ಯಾಂಕುಗಳ ಕೆಟ್ಟ ಸಾಲದ ಪ್ರಮಾಣದಲ್ಲ ಗಣನೀಯ ಇಳಿಕೆ : ಕೇಂದ್ರದಿಂದ ಸಂಸತ್ತಿಗೆ ಮಾಹಿತಿ

ಹೊಸದಿಲ್ಲಿ : ಮಾರ್ಚ್ 2019ರ ಅಂತ್ಯದ ವೇಳೆಗೆ 9.33 ಲಕ್ಷ ಕೋಟಿ ರೂ.ಗಳಷ್ಟಿದ್ದ ಒಟ್ಟು ಕೆಟ್ಟ ಸಾಲ, 2021 ರ ಸೆಪ್ಟೆಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ 8 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸ್ಪಷ್ಟಪಡಿಸಿದೆ. ಈ ಪೈಕಿ ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ಕೆಟ್ಟ ಸಾಲದ ಅನುಪಾತವು ಸುಮಾರು ಶೇ.80 ರಿಂದ ಶೇ.72 ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಜಾಗತಿಕ ಕಾರ್ಯಾಚರಣೆಗಳ ಡೇಟಾವನ್ನು ಉಲ್ಲೇಖಿಸಿ, ಲೋಕಸಭೆಗೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಭಾಗವತ್ ಕರಾಡ್, ಬ್ಯಾಂಕುಗಳ ಒಟ್ಟು ಅನುಪಾದಕ ಆಸ್ತಿ (ಜಿಎನ್‌ಪಿಎ) 9.33 ಲಕ್ಷ ಕೋಟಿ ರೂ.ನಿಂದ 8 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದರು. ಒಟ್ಟು ಶೇ. 6.93 ರಷ್ಟು ಇಳಿಕೆಯಾಗಿದೆ ಎಂದು ಕರಾಡ್ ಸ್ಪಷ್ಟಪಡಿಸಿದರು.

ಇನ್ನು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳ (SCBs) ಅನುಪಾತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ GNPA ಗಳು ಶೇ.79.2 ರಿಂದ ಶೇ. 72.3ಕ್ಕೆ ಇಳಿದಿದೆ ಎಂದೂ ಕರಾಡ್ ಸದನಕ್ಕೆ ಮಾಹಿತಿ ನೀಡಿದರು. ಆದಾಗ್ಯೂ, ಈ ಅವಧಿಯಲ್ಲಿ ಎಸ್‌ಸಿಬಿಗಳ ಅನುಪಾತದಲ್ಲಿ ಖಾಸಗಿ ವಲಯದ ಬ್ಯಾಂಕುಗಳ ಒಟ್ಟು ಎನ್‌ಪಿಎಗಳು ಶೇ 19.4 ರಿಂದ ಶೇ 24.9 ಕ್ಕೆ ಏರಿಕೆಯಾಗಿದೆ ಎಂದು ಕರಾಡ್ ಹೇಳಿದರು.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ 44.51 ಕೋಟಿ ಖಾತೆಗಳನ್ನು ತೆರೆಯಲಾಗಿದ್ದು, 10,000 ರೂ. ವರೆಗಿನ ಮಿತಿಯ ಓವರ್‌ಡ್ರಾಫ್ಟ್ ಸೌಲಭ್ಯದಂತಹ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅರ್ಹ ಖಾತೆದಾರರಿಗೆ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದಿಂದ ಪ್ರಭಾವಿತವಾಗಿರುವ ಬಡ ಬೀದಿ ವ್ಯಾಪಾರಿಗಳಿಗೆ ಸಹಾಯ ಮಾಡಲು, ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ (PM SVANidhi) ಯೋಜನೆ ಜಾರಿ ಮಾಡಲಾಗಿದೆ ಎಂದು ಕರಾಡ್ ತಿಳಿಸಿದರು.

PM SVANidhi ಯೋಜನೆ ಅಡಿಯಲ್ಲಿ 32.69 ಲಕ್ಷ ಬೀದಿ ವ್ಯಾಪಾರಿಗಳಿಗೆ ಜನವರಿ 31, 2022 ರವರೆಗೆ 3,364 ಕೋಟಿ ರೂಪಾಯಿಗಳ ಸಾಲವನ್ನು ನೀಡಲಾಗಿದೆ ಎಂದು ಕರಾಡ್ ಸಂಸತ್ತಿಗೆ ಮಾಹಿತಿ ನೀಡಿದರು. ಅಲ್ಲದೇ ದೇಶಾದ್ಯಂತ ನವೆಂಬರ್ 26, 2021 ರವರೆಗೆ ಒಟ್ಟು 94,063 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ಕರಾಡ್ ಸ್ಪಷ್ಟಪಡಿಸಿದರು.



ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.6.2ರಷ್ಟಿದೆ

ನವದೆಹಲಿ : ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಭಾರತೀಯ ಆರ್ಥಿಕತೆಯು ಅತಿದೊಡ್ಡ ಕುಸಿತವನ್ನು ಕಂಡಿದೆ. ಆದರೆ ಸರ್ಕಾರವು ಚಿಲ್ಲರೆ ಹಣದುಬ್ಬರವನ್ನು ಶೇ.6.2ಕ್ಕೆ ನಿಯಂತ್ರಿಸಲು ಸಮರ್ಥವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಅವರು ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಉತ್ತರಿಸಿದ ಅವರು, 2022-23 ಹಣಕಾಸು ವರ್ಷದ ಬಜೆಟ್, ನಿರಂತರತೆಗೆ ನಿಲ್ಲುವುದಲ್ಲದೆ, ತೆರಿಗೆಯ ಭವಿಷ್ಯದೊಂದಿಗೆ ಆರ್ಥಿಕತೆಗೆ ಸ್ಥಿರತೆಯನ್ನು ತರುತ್ತದೆ ಎಂದರು. ಆರ್ಥಿಕತೆಯ ಸ್ಥಿತಿ ಪುನಶ್ಚೇತನ ಮತ್ತು ಸ್ಥಿರತೆ ಬಜೆಟ್‌ನ ಉದ್ದೇಶವಾಗಿದೆ. 2008-09ರಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿದ್ದಾಗ ಹಿಂದಿನ ಯುಪಿಎ ಸರ್ಕಾರದ ಸಾಧನೆಗೆ ಹೋಲಿಸಿದರೆ ಆಗ ಚಿಲ್ಲರೆ ಹಣದುಬ್ಬರ ಶೇಕಡಾ 9.1ರಷ್ಟಾಗಿತ್ತು. ಆದರೆ ಇಂದಿನ ಕೋವಿಡ್-19 ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಹಣದುಬ್ಬರ ಶೇಕಡಾ 6.2ರಷ್ಟಾಗಿದೆ ಎಂದು ತಮ್ಮ ಎನ್‌ಡಿಎ ಸರ್ಕಾರವನ್ನು ಸಮರ್ಥಿಸಿಕೊಂಡರು. ಕೋವಿಡ್-19ನಿಂದ ಭಾರತದ ಆರ್ಥಿಕತೆ ತೀವ್ರ ಕುಸಿತ: 2008-09ರಲ್ಲಿ ಜಾಗತಿಕ ಆರ್ಥಿಕ ಕುಸಿತದ ಸಮಯದಲ್ಲಿ 2.12 ಲಕ್ಷ ಕೋಟಿ ನಷ್ಟಕ್ಕೆ ಹೋಲಿಸಿದರೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತೀಯ ಆರ್ಥಿಕತೆಯು 9.57 ಲಕ್ಷ ಕೋಟಿ ನಷ್ಟವನ್ನು ಅನುಭವಿಸಿತು. ಬಂಡವಾಳ ವೆಚ್ಚವು ಆದಾಯದ ಮಾರ್ಗಕ್ಕಿಂತ ಹೆಚ್ಚು ಇರುವುದರಿಂದ ಸರ್ಕಾರವು ಆರ್ಥಿಕತೆಯನ್ನು ಹೆಚ್ಚಿಸಲು ಸಾರ್ವಜನಿಕ ಬಂಡವಾಳ ವೆಚ್ಚವನ್ನು ಹೆಚ್ಚಿಸಿದೆ ಎಂದು ಅವರು ಸದನಕ್ಕೆ ತಿಳಿಸಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅನೇಕ ಷೇರುಗಳ ಸೃಷ್ಟಿಗೆ ಕಾರಣವಾದ ಸ್ಟಾರ್ಟ್‌ಅಪ್‌ಗಳನ್ನು ಸರ್ಕಾರವೂ ಪ್ರೋತ್ಸಾಹಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.


ಪಟ್ಟಣ ಸಹಕಾರ ಬ್ಯಾಂಕುಗಳ ವಿಫಲತೆಗೆ ಕಾರಣಗಳು : ಒಂದು ವಿಶ್ಲೇಷಣೆ

► ರಾಜಗೋಪಾಲ ಸಂಗಮ, ಸಹಾಯಕ ವಿಜಾನಾಧಿಕಾರಿಗಳು

... ಹಿಂದಿನ ಸಂಚಿಕೆಯಿಂದ

ಆದಾಗ್ಯೂ ಸಹ, ಭಾರತೀಯ ರಿಸರ್ವ್ ಬ್ಯಾಂಕಿನಿಂದ ವಿವಿಧ ಸಹಕಾರ ಬ್ಯಾಂಕುಗಳಿಗೆ ಮೇಲ್ವಿಚಾರಣಾ ಕ್ರಮ ವಿಧಿಸುವ ಅಥವಾ ದಂಡವಿಧಿಸುವ ಅಥವಾ ಲೈಸೆನ್ಸ್ ರದ್ದುಗೊಳಿಸುವ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿರುವುದಿಲ್ಲ. ಇದರಿಂದ ಸಹಕಾರ ಬ್ಯಾಂಕುಗಳ ಗೊಂದಲಗಳಿಗೆ ಇನ್ನೂ ಹಾಗೇ ಮುಂದುವರಿಯುತ್ತಿರುವುದು ಇದರಿಂದ ವಿಧಿತವಾಗುತ್ತದೆ.

ಈ ಎಲ್ಲ ಅಂಶಗಳು, ಪಟ್ಟಣ ಸಹಕಾರ ಬ್ಯಾಂಕುಗಳ ವೈಫಲ್ಯತೆ ಕುರಿತು ಕಾರಣ ಹುಡುಕಲು ಪ್ರೇರಣೆಯಾದವು ಎಂದು ಹೇಳಬಹುದು. ಹಲವಾರು ವರದಿಗಳಲ್ಲಿ ಸಹಕಾರ ಬ್ಯಾಂಕುಗಳ ಈ ಸ್ಥಿತಿಗೆ ಹಲವಾರು ಕಾರಣಗಳನ್ನು ನೀಡಿರುವುದು ಗಮನಿಸಬಹುದು.



An Information Booklet on Urban Cooperative Banks; Problems, Expectation and Remedies. Published by The Institute of Chartered Accountants of India, New Delhi, 2013, ಈ ಕಿರುಹೊತ್ತಿಗೆಯಲ್ಲಿ ಸಹಕಾರ ಬ್ಯಾಂಕುಗಳಲ್ಲಿ ಇರುವ

ಕೆಲವು ಗೊಂದಲಗಳ ಬಗ್ಗೆ ವಿವರವಾದ ಕಾರಣಗಳನ್ನು ಪಟ್ಟಿಮಾಡಿರುವುದನ್ನು ಕಾಣಬಹುದಾಗಿದೆ. ಇವೆಲ್ಲವೂ ಸಹಕಾರ ಬ್ಯಾಂಕುಗಳ ವೈಫಲ್ಯತೆಯ ಮೂಲ ಕಾರಣಗಳನ್ನು ಸ್ಪಷ್ಟತೆಯಿಂದ ಉಲ್ಲೇಖಿಸಿರುವುದಿಲ್ಲ. ಕಾರಣ, ಪಟ್ಟಣ ಸಹಕಾರ ಬ್ಯಾಂಕುಗಳ ವೈಫಲ್ಯತೆ ಕುರಿತಂತೆ ಸಂಪೂರ್ಣ ಸಂಶೋಧನಾತ್ಮಕ ವರದಿಗಳ ಕೊರತೆಯಿದೆಯೆಂದು ಈ ಕುರಿತು ಪ್ರಕಟಗೊಂಡ ಸಂಶೋಧನಾತ್ಮಕ ವರದಿಗಳ ಅವಲೋಕನದಿಂದ ವಿಧಿತವಾಗುತ್ತದೆ.

ಪಟ್ಟಣ ಸಹಕಾರ ಬ್ಯಾಂಕುಗಳ ವೈಫಲ್ಯತೆಯ ಕಾರಣಗಳನ್ನು ಹುಡುಕುವ ಉದ್ದೇಶದಿಂದ ಒಂದು ವಿಶ್ಲೇಷಣಾತ್ಮಕ ಪ್ರಯತ್ನವನ್ನು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಭಾರತೀಯ ರಿಸರ್ವ್ ಬ್ಯಾಂಕಿನ ಲೈಸೆನ್ಸ್ ರದ್ದುಗೊಂಡ ಸುಮಾರು 32 ವಿಫಲ ಬ್ಯಾಂಕುಗಳ ಮಾಹಿತಿಯನ್ನು ವಿಶ್ಲೇಷಣೆಗೆ ಒಳಪಡಿಸುವ ಪ್ರಯತ್ನ ಜರುಗಿಸಲಾಗಿದೆ.

ಸದರಿ ಅಧ್ಯಯನದಲ್ಲಿ ಪ್ರಮುಖವಾಗಿ ಕಂಡು ಬಂದ ಅಂಶಗಳನ್ನು ಆಧರಿಸಿ ಬ್ಯಾಂಕುಗಳ ವೈಫಲ್ಯತೆಯನ್ನು ಎರಡು ವಿಭಾಗದಲ್ಲಿ ಕಾಣಬಹುದಾಗಿದೆ.

1. ಆಡಳಿತಾತ್ಮಕ ವೈಫಲ್ಯತೆಗಳು, ವಂಚನೆಗಳು ಮತ್ತು ಹಣದುರುಪಯೋಗ
2. ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಉಲ್ಲಂಘನೆಯಿಂದ

ದ್ರವ್ಯತೆಯ ಕೊರತೆ ಮತ್ತು ಅದರಿಂದ ಉದ್ಭವಿಸಬಹುದಾದ ವೈಫಲ್ಯತೆಗಳು ಸದರಿ ಅಧ್ಯಯನವನ್ನು ಯಾವುದೇ ಅಂಕಿ ಅಂಶಗಳನ್ನು ಆಧರಿಸಿ ಸಂಶೋಧನಾತ್ಮಕವಾಗಿ ಜರುಗಿಸಲು ದಾಖಲೆಗಳ ಲಭ್ಯತೆ ಇಲ್ಲದೇ ಇದ್ದುದರಿಂದ, ಕೇವಲ ಅಂತರ್ಜಾಲದಲ್ಲಿ ಪ್ರಕಟಿಸಲ್ಪಟ್ಟ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಪತ್ರಿಕೆಗಳ ವರದಿಯನ್ನಾಧರಿಸಿ ಜರುಗಿಸಿದ್ದಾಗಿರುತ್ತದೆಂದು ಪ್ರಾಥಮಿಕವಾಗಿ ಅರಿಕೆಮಾಡಿಕೊಳ್ಳಲಾಗಿದೆ.

ಆಡಳಿತಾತ್ಮಕ ವೈಫಲ್ಯತೆಗಳು, ವಂಚನೆಗಳು ಮತ್ತು ಹಣದುರುಪಯೋಗ :

ಅಶಕ್ತ ಆಡಳಿತ ಮತ್ತು ನ್ಯೂನತೆಯು ವ್ಯವಸ್ಥಾಪನೆಯ ಮಾನದಂಡಗಳು ಬ್ಯಾಂಕ್ ವೈಫಲ್ಯಕ್ಕೆ ಪ್ರಮುಖ ಕಾರಣಗಳಾಗಿರುತ್ತವೆ. ಬಹಳಷ್ಟು ಪ್ರಕರಣಗಳಲ್ಲಿ ಬ್ಯಾಂಕಿನ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ತಮ್ಮ ಪ್ರಭಾವದಿಂದ ತಮಗೆ ಅಥವಾ ತಮ್ಮ ಸಂಬಂಧಿಕರುಗಳಿಗೆ ಸೂಕ್ತ ದಾಖಲೆಗಳು / ಭದ್ರತೆ ಇಲ್ಲದೆ ಸಾಲ ಮಂಜೂರಿಸಿ ಬ್ಯಾಂಕಿನ ಅವನತಿಗೆ ಕಾರಣರಾಗಿರುತ್ತಾರೆ. ಇದಲ್ಲದೆ ಬ್ಯಾಂಕಿನ ಲೆಕ್ಕ ಪತ್ರಗಳ ಹೆರಾಫೇರಿ, ಬಹುಪಾಲು ಸಾಲಗಳನ್ನು ಒಂದೇ ಉದ್ದೇಶಕ್ಕಾಗಿ ನೀಡಿರುವುದು, ಸಾಲ ವಸೂಲಾತಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದು, ಹಣದುರುಪಯೋಗ, ವಂಚನೆ ಇತ್ಯಾದಿಗಳ ಕಾರಣದಿಂದ ಆಸ್ತಿಯ ಗುಣಮಟ್ಟ ಹಾಳಾಗಲು ಆಡಳಿತಾತ್ಮಕ ವೈಫಲ್ಯವೇ ಕಾರಣವಾಗಿರುತ್ತದೆ. ವಿಶ್ಲೇಷಣೆಗೆ ಒಳಪಟ್ಟ ವೈಫಲ್ಯವಾಗಿರುವ ಬ್ಯಾಂಕುಗಳಲ್ಲಿ ಶೇ. 80 ರಷ್ಟು ಬ್ಯಾಂಕುಗಳು ಆಡಳಿತಾತ್ಮಕ ವೈಫಲ್ಯತೆಯ ಕಾರಣದಿಂದ ಲೈಸೆನ್ಸ್ ರದ್ದತಿ ಮತ್ತು ಸಮಾಪನೆಗೆ ಒಳಗಾಗಿರುತ್ತವೆ.

ವೈಫಲ್ಯಗೊಂಡ ಹಲವಾರು ಬ್ಯಾಂಕುಗಳಲ್ಲಿ, ಅಧ್ಯಕ್ಷರು ಹಾಗೂ ನಿರ್ದೇಶಕರುಗಳು ನೇರವಾಗಿ ಅಥವಾ ಅವರ ಸಂಬಂಧಿಕರುಗಳ ಮೂಲಕ ಸಾಲ ಪಡೆದು ಮರುಪಾವತಿಸದೆ ಅನುತ್ಪಾದಕ ಆಸ್ತಿಗಳ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಇನ್ನೂ ಹಲವು ಪ್ರಕರಣಗಳಲ್ಲಿ ಸಿಬ್ಬಂದಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೂ ಸಹ ದಾಖಲೆಗಳಿಲ್ಲದೆ ಸಾಲ ಮಂಜೂರಿಸುವುದು, ಸಾಲದ ಅರ್ಜಿ ಮೌಲ್ಯಮಾಪನ ಮಾಡದೇ ಇರುವುದು ಮತ್ತು ಸಾಲಕ್ಕೆ ಭದ್ರತೆ ಇಲ್ಲದೆ ಸಾಲ ಮಂಜೂರಿಸಲು ಕಾರಣರಾಗಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ Exposure ಮಿತಿಯನ್ನು ಪರಿಗಣಿಸದೇ ಒಂದೇ ವಲಯಕ್ಕೆ ಅತಿ ಹೆಚ್ಚಿನ ಸಾಲ ನೀಡಲಾಗಿದೆ. ಅದರಲ್ಲೂ Real Estate and Commercial Construction ವಲಯಕ್ಕೆ ಬ್ಯಾಂಕಿನ ಒಟ್ಟು ಸಾಲದ ಮೊತ್ತದ ಶೇ.50ಕ್ಕೂ ಮೀರಿ ಸಾಲ ಮಂಜೂರಿಸಿರುವುದನ್ನು ಕಾಣಬಹುದಾಗಿದೆ.

ಕೆಲವು ಬ್ಯಾಂಕುಗಳು ಕೇವಲ ಒಂದೇ ಉದ್ದೇಶಕ್ಕಾಗಿ ಸಾಲ ಮಂಜೂರಿಸಿ ತದನಂತರ ಸರಕಾರದ ಧೋರಣೆಯಲ್ಲಾದ ಬದಲಾವಣೆಗಳಿಂದ ಆ ಸಾಲಗಳು ಅನುತ್ಪಾದಕ ಸಾಲಗಳಾಗಿ ಬದಲಾವಣೆ ಹೊಂದಿದ್ದರಿಂದ ಬ್ಯಾಂಕಿನ ಅವನತಿಗೆ ಕಾರಣವಾಗಿರುತ್ತದೆ. ಸಾಲ ಮಂಜೂರಿಸುವಾಗ ಭಾರತೀಯ ರಿಸರ್ವ್ ಬ್ಯಾಂಕಿನ ಮಾನದಂಡಗಳನ್ನು ಪಾಲಿಸಲು ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನೆ ವಿಫಲರಾಗಿರುವುದನ್ನು ಕಾಣಬಹುದಾಗಿದೆ.

ಒಂದು ಸಹಕಾರ ಬ್ಯಾಂಕು ಇನ್ನೊಂದು ಸಹಕಾರ ಬ್ಯಾಂಕಿನ Letter

of Credit (LC) ಆಧರಿಸಿ Discount ನೀಡಿ ಪಾವತಿಸಿದ್ದನ್ನು LoC ನೀಡಿದ ಬ್ಯಾಂಕು ಮಾನ್ಯ ಮಾಡದೇ ಇದ್ದಾಗ, ಹಣಕಾಸಿನ ದ್ರವ್ಯತೆಯ ಕೊರತೆಯಿಂದ ಆ ಬ್ಯಾಂಕು ಅವನತಿ ಹೊಂದಿತು. ಇನ್ನೊಂದು ಬ್ಯಾಂಕಿನ ಆಡಳಿತ ಮಂಡಳಿಯ ಒಳಜಗಳದಿಂದ ಪತ್ರಿಕೆಗಳಲ್ಲಿ ಬ್ಯಾಂಕಿನ ಆರ್ಥಿಕ ದೃಢತೆಯ ಬಗ್ಗೆ ವರದಿಗಳು ಪ್ರಕಟಗೊಂಡಾಗ, ಠೇವಣಿದಾರರು ಆ ಬ್ಯಾಂಕಿನ ವ್ಯವಸ್ಥಾಪನೆಯ ಮೇಲೆ ಸಂಶಯಗೊಂಡು ಠೇವಣಿಗಳನ್ನು ಹಿಂದಕ್ಕೆ ಪಡೆಯಲು ಮುಗಿಬಿದ್ದರು. ಇದರಿಂದ ತಕ್ಷಣದಲ್ಲಿ ದ್ರವ್ಯತೆಯ ಕೊರತೆಯುಂಟಾಗಿ ಆ ಬ್ಯಾಂಕಿನ ಲೈಸೆನ್ಸ್ ರದ್ದುಗೊಳಿಸುವುದು ಭಾರತೀಯ ರಿಸರ್ವ್ ಬ್ಯಾಂಕಿಗೆ ಅನಿವಾರ್ಯವಾಯಿತು.

ಬ್ಯಾಂಕಿನ ಸೂಕ್ತ ಮತ್ತು ಭದ್ರವಾದ ಲೆಕ್ಕಪತ್ರ ನಿರ್ವಹಣೆ, NPA ಗೆ ಅನುವು ಕಲ್ಪಿಸುವುದು, NPA ವರದಿ ಸಿದ್ಧಪಡಿಸಿ ಆಡಳಿತ ಮಂಡಳಿಗೆ ವರದಿ ಮಾಡುವುದು ಇತ್ಯಾದಿಗಳು ಬ್ಯಾಂಕಿನ ವ್ಯವಸ್ಥಾಪನೆಯ ಹೊಣೆಗಾರಿಕೆಯಾಗಿರುತ್ತದೆ. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದು ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಅನುತ್ಪಾದಕ ಆಸ್ತಿಯನ್ನು ಸೂಕ್ತ ಸಮಯದಲ್ಲಿ ಅವಲೋಕಿಸದೆ ಇರುವುದರಿಂದ ಬಹುಪಾಲು ಬ್ಯಾಂಕುಗಳು ವೈಫಲ್ಯತೆಯನ್ನು

ಕಂಡಿವೆ. ಕಾಲಕಾಲಕ್ಕೆ ಅನುತ್ಪಾದಕ ಆಸ್ತಿಯನ್ನು ಗುರುತಿಸಿ ವಸೂಲಾತಿಗೆ ಕ್ರಮಜರುಗಿಸದೆ ಇದ್ದಲ್ಲಿ ಮುಂದೊಂದು ದಿನ ಅದು ಭೃಹದಾಕಾರವಾಗಿ ಬೆಳೆದು ಬ್ಯಾಂಕಿನ ಅವನತಿಗೆ ಕಾರಣವಾಗಬಹುದು. ವ್ಯವಸ್ಥಾಪನೆ ವರದಿಗಳನ್ನು ಕಾಲಕಾಲಕ್ಕೆ ಸಲ್ಲಿಸಲು ಮೇಲ್ವಿಚಾರಣೆ ಮಾಡುವುದು ಆಡಳಿತ ಮಂಡಳಿಯ ಕರ್ತವ್ಯ. ವ್ಯವಸ್ಥಾಪನೆ ತನ್ನ ಕಾರ್ಯವನ್ನು ಜರುಗಿಸದೇ ಇದ್ದಾಗ ಅಥವಾ ವ್ಯವಸ್ಥಾಪನೆ ವರದಿಗಳನ್ನು ಸಲ್ಲಿಸಿದರೂ ಆಡಳಿತ ಮಂಡಳಿ ಈ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡದೇ ಇದ್ದಾಗ ಬ್ಯಾಂಕುಗಳು ಸಂಕಷ್ಟಕ್ಕೆ ಒಳಗಾಗುತ್ತವೆ.

ಒಂದೆರಡು ಪ್ರಕರಣಗಳಲ್ಲಿ ಬ್ಯಾಂಕು ಭಾರತೀಯ ರಿಸರ್ವ್ ಬ್ಯಾಂಕಿನ Individual and Group Exposure ಮಿತಿಯನ್ನು ಉಲ್ಲಂಘಿಸಿ ಒಂದೇ ವ್ಯಕ್ತಿ ಅಥವಾ ಉದ್ಯಮ ಸಮೂಹಕ್ಕೆ ಬ್ಯಾಂಕು ನೀಡಿದ ಒಟ್ಟು ಸಾಲದ ಶೇ. 40-50 ರಷ್ಟು ನೀಡಿದಾಗಲೂ ಸಹ ಬ್ಯಾಂಕುಗಳು ವಿಫಲತೆಯನ್ನು ಕಂಡಿವೆ. ಈ ಸಂದರ್ಭಗಳಲ್ಲಿ ಆಡಳಿತದ ವೈಫಲ್ಯತೆಯನ್ನು ಬ್ಯಾಂಕಿಂಗ್ ನಿಯಮಾವಳಿಗಳ ಉಲ್ಲಂಘನೆಯಲ್ಲಿ ಕಾಣಬಹುದು ಹಾಗೂ ಇದರಿಂದ ಬ್ಯಾಂಕುಗಳು ಸಂಕಷ್ಟಕ್ಕೆ ಒಳಗಾಗಿರುವುದನ್ನು ಗಮನಿಸಬೇಕಿದೆ.

(ಮುಂದಿನ ಸಂಚಿಕೆಗೆ...)

ಐಟಿಆರ್ : ಒಂದು ಬಾರಿ ಮಾತ್ರ ಪರಿಷ್ಕರಣೆಗೆ ಅವಕಾಶ



ನವದೆಹಲಿ : ತೆರಿಗೆ ಪಾವತಿಸುವವರು ಪ್ರತಿ ಅಂದಾಜು ವರ್ಷಕ್ಕೆ ಸಂಬಂಧಿಸಿದಂತೆ ಒಂದು ಬಾರಿ ಮಾತ್ರ ಪರಿಷ್ಕೃತ ವಿವರ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿಯ ಅಧ್ಯಕ್ಷ ಜೆ.ಬಿ. ಮೊಹಾಪಾತ್ರ ತಿಳಿಸಿದ್ದಾರೆ.

ವಿವರ ಸಲ್ಲಿಸುವುದನ್ನು ಗಂಭೀರ ಕಾರಣಗಳಿಂದಾಗಿ ಮರೆತವರಿಗೆ ಒಂದು ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ ಎಂದ ಅವರು, ಆದಾಯ ತೆರಿಗೆ ವಿವರವನ್ನು ತೆರಿಗೆ ಪಾವತಿದಾರರು, ತಾವು ವಿವರ ಸಲ್ಲಿಸಿದ ಎರಡು ವರ್ಷಗಳ ಒಳಗೆ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಪ್ರಕಟಿಸಲಾಗಿದೆ.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಜಂಟಿ ಖಾತೆ ಹೊಂದಿದವರಿಗೆ ಎಟಿಎಂ ಕಾರ್ಡ್ ನೀಡಬಹುದೇ? ಅಂಚೆ ಇಲಾಖೆ ತನ್ನ ದಿನಾಂಕ : ಅಕ್ಟೋಬರ್ 20, 2020ರ ಸುತ್ತೋಲೆಯಲ್ಲಿ “ಎ” ಮಾದರಿ ಜಂಟಿ ಖಾತೆದಾರರಿಗೆ ಎಟಿಎಂ ಕಾರ್ಡ್‌ನ್ನು ನೀಡುವಂತಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಿ.

— ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಲಿ., ಚಿಕ್ಕಮಗಳೂರು.

ಉತ್ತರ : ಅಂಚೆ ಇಲಾಖೆಯ ಸುತ್ತೋಲೆಯಲ್ಲಿ ನಮೂದಿಸಿದ “ಎ” ಮಾದರಿ ಜಂಟಿ ಖಾತೆಗಳ ಬಗ್ಗೆ ಸುತ್ತೋಲೆಯಲ್ಲಿ ವಿವರ ನೀಡಿಲ್ಲ. ಆದ್ದರಿಂದ, ಸುತ್ತೋಲೆ ಬಗ್ಗೆ ಅಭಿಪ್ರಾಯ ನೀಡುವುದು ಸರಿಯಲ್ಲ. ಆದಾಗ್ಯೂ, ಜಂಟಿ ಖಾತೆಗಳ ಕಾರ್ಯಾಚರಣೆಯ ಸೂಚನೆ “ಯಾರೊಬ್ಬರು ಅಥವಾ ಬದುಕುಳಿದವರು” ಮತ್ತು “ಯಾರಾದರೂ ಅಥವಾ ಬದುಕುಳಿದವರು” (Either or Survivor ಮತ್ತು Any One or Survivor) ಎಂದು ಇದ್ದಲ್ಲಿ ಅಂತಹ ಖಾತೆದಾರರಿಗೆ

ಎಟಿಎಂ ಕಾರ್ಡ್‌ಗಳನ್ನು ನೀಡಬಹುದಾಗಿದೆ. ಎಟಿಎಂ ಕಾರ್ಡ್‌ನಲ್ಲಿ ಕೇವಲ ಒಬ್ಬ ಖಾತೆದಾರರ ಹೆಸರಿರತಕ್ಕದ್ದು.

02. ಒಬ್ಬ ಸುಸ್ತಿ ಸಾಲಗಾರನ ಅಡಮಾನವಿಟ್ಟ ಆಸ್ತಿಯನ್ನು ಬ್ಯಾಂಕಿನ ಹೆಸರಿಗೆ ನೋಂದಣಿ ಮಾಡಲಾಗಿ, ಕಳೆದ ಏಳು ವರ್ಷಗಳಿಂದ ಅದು ಬ್ಯಾಂಕಿಂಗ್ ಅಲ್ಲದ ಆಸ್ತಿಯೆಂದು ನಮ್ಮ ಅಥಾವಪತ್ರದಲ್ಲಿ ಕಾಣಿಸಿಕೊಂಡಿದೆ. ಈ ಆಸ್ತಿಯನ್ನು ನಮ್ಮ ಅಥಾವ ಪತ್ರದಲ್ಲಿ ಮುಂದುವರಿಸಬಹುದೇ? ಈ ಆಸ್ತಿಯನ್ನು ಬ್ಯಾಂಕಿನ ಸ್ವಂತ ಬಳಕೆಗಾಗಿ ಉಪಯೋಗಿಸಬಹುದೇ? ಈ ಬಗ್ಗೆ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯ ಬಗ್ಗೆ ನಮಗೆ ತಿಳಿಸಿ.

— ಪಟ್ಟಣ ಸಹಕಾರ ಬ್ಯಾಂಕ್ ಲಿ., ಧಾರವಾಡ ಜಿಲ್ಲೆ.

ಉತ್ತರ : ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕಲಂ 9ರ ಪ್ರಕಾರ ಬ್ಯಾಂಕಿಂಗ್ ಅಲ್ಲದ ಆಸ್ತಿ (Non-banking asset)ಯನ್ನು ಪಡೆದ ಏಳು ವರ್ಷಗಳೊಳಗೆ ಮಾರಾಟ ಮಾಡತಕ್ಕದ್ದು. ಕಾರಣಾಂತರದಿಂದ ಮಾರಾಟ ಸಾಧ್ಯವಾಗದಿದ್ದರೆ ಆ ಆಸ್ತಿಯನ್ನು ಬ್ಯಾಂಕಿನ ಹೆಸರಿನಲ್ಲಿ ಮುಂದುವರಿಸಲು ರಿಜರ್ವ್ ಬ್ಯಾಂಕಿನ ಅನುಮತಿ ಪಡೆಯತಕ್ಕದ್ದು. ಏಳು ವರ್ಷ ಹಿಂದಿನ ಬ್ಯಾಂಕಿಂಗ್ ಅಲ್ಲದ ಆಸ್ತಿಯನ್ನು ಸ್ವಂತಕ್ಕೆ ಬಳಸುವ ಇರಾದೆ ಇದ್ದರೆ, ಪೂರ್ಣ ವಿವರದೊಂದಿಗೆ ರಿಜರ್ವ್ ಬ್ಯಾಂಕಿನ ಅನುಮತಿಗಾಗಿ ಬರೆಯಿರಿ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಮದುವೆಯ ಆರತಕ್ಷತೆ ನಡೆಯುತ್ತಿದ್ದ ಸಂದರ್ಭದಲ್ಲಿ ಚೈತ್ರಾ ಎಂಬ 26ವರ್ಷದ ವಧು ಆರತಕ್ಷತೆ ವೇಳೆ ದಿಢೀರನೇ ಕುಸಿದು ಬಿದ್ದು ಸಾವಿಗೀಡಾದ ಘಟನೆ ಕೋಲಾರದಲ್ಲಿ ನಡೆದಿದೆ. ಮಿದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಚೈತ್ರಾ ಅವರ ಪೋಷಕರು, ಪುತ್ರಿಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದಾರೆ.
- ಮೈತ್ರಿ ಸ್ಕಾಲರ್‌ಶಿಪ್ ಅಡಿ, ಆಸ್ಟ್ರೇಲಿಯಾದ ವಿ.ವಿಗಳಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ ಧನಸಹಾಯ ಮಾಡಲಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಹೇಳಿದ್ದಾರೆ.
- ಹಾವೇರಿ ಖಾಸಗಿ ಬಸ್ಸೊಂದು ಪಲ್ಲಿಯಾಗಿ ಸೇತುವೆ ಮೇಲಿಂದ ಸರ್ವಿಸ್ ರಸ್ತೆಗೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ. ಘಟನೆಯಲ್ಲಿ ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
- ಭಾರತದಲ್ಲಿ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ಅಲಂಕರಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ ಶೇ. 17ರಷ್ಟು

- ಪ್ರಮಾಣದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.
- ತಿಂಗಳಿಗೊಮ್ಮೆ ಸಂಬಳ ಇದು ಎಲ್ಲಡೆ ಇರುವ ವ್ಯವಸ್ಥೆ ಆದರೆ, ಬಿ2ಬಿ ಇ-ಕಾರ್ಮ್ಸ್ ಕಂಪನಿ ಇಂಡಿಯಾ ಮಾರ್ಕೆಟ್ ಸಂಸ್ಥೆ ತನ್ನ ನೌಕರರಿಗೆ ವಾರದ ಸಂಬಳ ನೀಡುವ ನಿರ್ಣಯ ಕೈಗೊಂಡು ಅಚ್ಚರಿ ಮೂಡಿಸಿದೆ.
 - 'ಹಮಾರಾ ಬಜಾಜ್' ಎನ್ನುತ್ತಲೇ ದೇಶದ ಮನೆ ಮನೆಗೆ ದ್ವಿಚಕ್ರ ವಾಹನ ಪರಿಚಯಿಸಿದ್ದ, ಕಂಪನಿಯನ್ನು ಆಟೋ ಮೊಬೈಲ್ ವಲಯದಾಚೆಗೂ ವಿಸ್ತರಿಸಿ 'ಬಜಾಜ್ ಗ್ರೂಪ್' ಕಟ್ಟಿ ಬೆಳೆಸಿದ್ದ ರಾಹುಲ್ ಬಜಾಜ್ ತಮ್ಮ 85ನೇ ವಯಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
 - ಬೆಂಗಳೂರು ಮೂಲದ ಗ್ರೀನ್ ಟೆಕ್ ಸ್ಟಾರ್ಟಪ್ ಕಂಪೆನಿ ನೈಸರ್ಗಿಕ ಸಸ್ಯ ನಾರುಗಳು ಮತ್ತು ತಿರುಳನ್ನು ಬಳಸಿ ಪ್ಯಾಕೇಜಿಂಗ್ ತಯಾರಿಸುತ್ತಿದೆ ಮತ್ತು ಅವುಗಳನ್ನು ದೇಶದ ಪ್ರಮುಖ ಕಂಪೆನಿಗಳಿಗೆ ಮಾರಾಟ ಮಾಡಿ ತಿಂಗಳಿಗೆ 2ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿದೆ.

ಹಿ ದು ಗ ರ ಅ ನಿ ಸಿ ಕೆ . . .



ಕೇಂದ್ರದ ಗೊಂದಲಕಾರಿ ನಡೆ : ಬಿಟ್‌ಕಾಯಿನ್, ಎಥೇರಿಯಮ್ ಅಥವಾ ನಾನ್ ಫಂಜಿಬಲ್ ಟೋಕನ್ ಸೇರಿದಂತೆ ಇನ್ನಾವುದೇ ಕ್ರಿಪ್ಟೋಕರೆನ್ಸಿಗಳು ಯಾವತ್ತಿಗೂ ಕಾನೂನು ಪ್ರಕಾರ ಮಾನ್ಯ ಆಗುವುದಿಲ್ಲ ಎಂದು ಹೇಳುವ ಕೇಂದ್ರ ಸರ್ಕಾರ ಅವುಗಳ ಆದಾಯದ ಮೇಲೆ ಶೇ.30ರಷ್ಟು ತೆರಿಗೆ ವಿಧಿಸುವುದಾಗಿ, ಅದಕ್ಕಾಗಿ ತೆರಿಗೆ ಫಾರಂನಲ್ಲಿ ಪ್ರತೀಕ ಕಾಲಂ ಇರುತ್ತದೆ ಎಂದೂ ಹೇಳಿದೆ. ಅಕ್ರಮ ವ್ಯವಹಾರದಲ್ಲಿ ಗಳಿಸಿದ್ದನ್ನು ಯಾರಾದರೂ ಘೋಷಿಸಿಕೊಳ್ಳುತ್ತಾರೆಯೇ. ಕೇಂದ್ರ ಸರ್ಕಾರದ ನಡೆ ಗೊಂದಲಕಾರಿಯಾಗಿದೆ.

► ಪಾಲನೇತೃತ್ವ ಅಡವಿಮಠ, ಬೆಂಗಳೂರು

ಕುಳಿತಲ್ಲಿಯೇ ವಿಷಯ ತಜ್ಞರಿಂದ ಮಾಹಿತಿ! : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಇತ್ತೀಚೆಗೆ ಪ್ರತಿವಾರವೂ ಹತ್ತು ಹಲವು ಉಪಯುಕ್ತ ವಿಷಯಗಳ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕರಣವನ್ನು ಜೂಮ್ ಮೀಟಿಂಗ್ ಮೂಲಕ ಏರ್ಪಡಿಸುತ್ತಿದೆ. ಇದರಿಂದ ಬ್ಯಾಂಕುಗಳ ನಿರ್ದೇಶಕರುಗಳಿಗೆ, ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಇದರಿಂದ ತುಂಬಾ ಅನುಕೂಲವಾಗುತ್ತಿದೆ ಹಾಗೂ ಕುಳಿತಲ್ಲಿಯೇ ಅನೇಕ ಮಾಹಿತಿಗಳನ್ನು ವಿಷಯ ತಜ್ಞರಿಂದ ತಿಳಿದುಕೊಳ್ಳಬಹುದಾಗಿದೆ ಅದಕ್ಕಾಗಿ ಸಂಬಂಧಿಸಿದವರಿಗೆ ಧನ್ಯವಾದಗಳು.

► ಎಲ್. ಆನಂದಬಾಬು, ಹಾಸನ

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,

ಮುಖ್ಯ ಕಾರ್ಯನಿರ್ವಹಣಾಧಿಕಾರಿ,

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ

ಬ್ಯಾಂಕುಗಳ ಮಹಾಮಂಡಳ ನಿ.,

ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.

Published at : # 132, K.H. Road, Bangalore - 560027.

Printed at : Navarathna Printers, # 35, 3rd Cross, Sudhamanagar, Bangalore - 560027.